



ಅಜ್ಜನ ಹೆಗಲ ಮೇಲೆ..

ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಚಂದ್ರಶೇಖರ ಪಾಟೀಲರು ತಮ್ಮ ಪದ್ಯವೃಂದದಲ್ಲಿ ಹೀಗೆ ಹೇಳುತ್ತಾರೆ: 'ಹೋಗಿ ಬರ್ಮೆನಜ್ಜ, ಹೋಗಿ ಬರ್ಮೆನೇ, ನಿನ್ನ ಪಾದದ ದೂಳಿ ನನ್ನ ಹಣೆಯ ಮೇಲಿರಲಿ. ಅದು ಮಾತ್ರ ಕಣ್ಣಿಗೆ ಬೀಳದಿರಲಿ'- ಈ ಪದ್ಯದ ಸಾಲುಗಳು ಹಳೆಯದು ಹೊಸತರ ಔಚಿತ್ಯಪೂರ್ಣ ಬೆಸುಗೆಯನ್ನೂ, ಪ್ರಸ್ತುತತೆಯನ್ನೂ, ಧ್ವನಿಪೂರ್ಣವಾಗಿ ಅಭಿವ್ಯಕ್ತಿಸುತ್ತವೆ. ನಮಗೆ ಹಳೆಯದು ಬೇಕು; ಒಂದು ಸಾಂಸ್ಕೃತಿಕ ಸಂಪತ್ತಿನ ರೂಪದಲ್ಲಿ, ಅನುಭವ ಸಂಪತ್ತಿನ ರೂಪದಲ್ಲಿ, ಜ್ಞಾನ, ವಿಜ್ಞಾನ, ವಿಧ್ಯಾತ್ಮ ಪರಿಪಾಕ ಮಾರ್ಗದರ್ಶನದ ರೂಪದಲ್ಲಿ. ಅಂದರೆ, ವರ್ತಮಾನವೆಂಬುದು ಸಶಕ್ತವಾಗಿ ಸತ್ತ್ವಭರಿತ ಹೆಜ್ಜೆ ಇಡಬೇಕಾದರೆ ಅದಕ್ಕೆ ಹಳೆಯದರ ಬುನಾದಿ ಬೇಕು. ಈ ಬುನಾದಿಯನ್ನು ನಾವು ಪರಂಪರೆಯೆಂದು ಗುರುತಿಸುತ್ತೇವೆ. ಒಂದು ಶ್ರೀಮಂತ ಪರಂಪರೆಯಿರುವ ಜನಾಂಗಕ್ಕೆ ಶ್ರೀಮಂತವಾದ ತತ್ತ್ವ ಜ್ಞಾನದ ಕಲಾ ಜಗತ್ತಿನ, ಜನಪದ ಸ್ವರೂಪದ ಸತ್ತ್ವಗಳು ವರ್ತಮಾನವನ್ನು ಕಟ್ಟಿ ಕೈ ಹಿಡಿದು ನಡೆಸುತ್ತವೆ. ಇದು ಅನೇಕ ಸಂದರ್ಭಗಳಲ್ಲಿ ಕಲಿಕೆಯ ರೂಪದಿಂದ ವರ್ತಮಾನಕ್ಕೆ ವೇದ್ಯವಾಗದೆ ಅಮೂರ್ತ ನೆಲೆಗಳಲ್ಲಿ ವಂಶವಾಹಿಗಳ ರೂಪದಲ್ಲಿ ಗಮ್ಯವಾಗುತ್ತವೆ. ಈ ಶಕ್ತಿ, ಈ ಅಂಶಗಳಾಗಿರುವುದರಿಂದಲೇ ವರ್ತಮಾನ ಪ್ರಜ್ಞಾಪೂರ್ವಕವಾಗಿ ಅವುಗಳನ್ನು ನಿವಾರಿಸಿಕೊಳ್ಳಬೇಕೆಂದು ಬಯಸಿದರೂ ಅವುಗಳನ್ನು ತ್ಯಜಿಸಲಾಗುವುದಿಲ್ಲ. ಅವು ನಮ್ಮ ನಡೆ ನುಡಿಗಳಲ್ಲಿ ಆಂಗಿಕ ಭಾಷೆಯಲ್ಲಿ, ಆಹಾರ ಶೈಲಿಯಲ್ಲಿ ಮತ್ತು ನಮ್ಮ ದೈಹಿಕ ಚಹರೆ ಮತ್ತು ವಿನ್ಯಾಸದಲ್ಲಿ ಆಯಾಚಿತವಾಗಿ ಬಿಂಬಿತವಾಗಿರುತ್ತವೆ.

ಆದುದರಿಂದ ಈ ತೆರನ ಪರಂಪಾಗತ ಸತ್ತ್ವಗಳನ್ನು ನಾವು ತಿರಸ್ಕರಿಸದೆ ಪ್ರೀತಿಸಿ ಸ್ವೀಕರಿಸುವುದು ಒಳ್ಳೆಯದು. ಏಕೆಂದರೆ ವರ್ತಮಾನ ನಿಂತಿರುವುದೇ 'ಅಜ್ಜನ ಹೆಗಲ' ಮೇಲೆ ಎಂಬ ಸತ್ತ್ವವನ್ನು ನಾವು ಒಪ್ಪಿಕೊಳ್ಳಬೇಕು. ಈ ಅಜ್ಜನ ಆಶೀರ್ವಾದದ , ಸಾಂಸ್ಕೃತಿಕ ಮಾರ್ಗದರ್ಶನ ಮತ್ತು ಅನುಭವ ಶ್ರೀಮಂತಿಕೆಗಳು ನಮ್ಮನ್ನು ನಡೆಸುತ್ತವೆ. ಆ ಮೂಲಕ ನಮ್ಮ ಮೂಲಕ ಭವಿಷ್ಯತ್ತನ್ನು ರೂಪಿಸುವ



ಕನಸುಗಳನ್ನು ಮೂಡಿಸುತ್ತವೆ. ಆದರೆ ಕವಿ ಚಂದ್ರಶೇಖರ ಪಾಟೀಲರು ಹೇಳುವಂತೆ ಈ ಅನುಭವ ಪರಂಪರೆ ಆಶೀರ್ವಾದ ರೂಪದ ಮಾರ್ಗದರ್ಶಿಯಾಗಿರಬೇಕೆ ಹೊರತು, ಅದು ನಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸಬಾರದು. ನಮ್ಮ ಕಣ್ಣುಗಳನ್ನು ಮಂದಗೊಳಿಸಬಾರದು. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದುದು ಸತ್ತ್ವಭರಿತವಾದುದನ್ನು ಮಾತ್ರ. ಸ್ವೀಕರಿಸಬೇಕಾದುದು ಅನುಕರಣೆ ಯೋಗ್ಯ ಅನುಭವ, ಶ್ರೀಮಂತಿಕೆಯನ್ನು ಮಾತ್ರ.

ಆದರೆ ನಮ್ಮ ಚರಿತ್ರೆ ಅಥವಾ ಭೂತ ಜಗತ್ತು ಶ್ರೀಮಂತ ಪರಂಪರೆಯ ಹೊತೆಗೆ ಹಲವಾರು ನಿರಾಕರಣ ಯೋಗ್ಯ ಅಂಶಗಳನ್ನು ನಮ್ಮೊಡನೆ ಕರೆತಂದಿದೆ. ಅದು ನಮ್ಮ ಆಚಾರಗಳಲ್ಲಿ, ನಂಬಿಕೆಗಳಲ್ಲಿ, ಜಾತಿ ಧರ್ಮಗಳ ಕಟ್ಟುಪಾಡುಗಳಲ್ಲಿ ವ್ಯಕ್ತವಾಗುತ್ತದೆ. ಒಂದು ವಿಚಿತ್ರ ಸತ್ತ್ವವೆಂದರೆ ಪರಂಪರೆಯೆಂಬುದು ನಮ್ಮ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿದೆರೆ- ಈ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ನಮ್ಮ ಬೆಳವಣಿಗೆಯನ್ನು ಕಟ್ಟಿಹಾಕಿ ನಮ್ಮನ್ನು ಕುಬ್ಜರನ್ನಾಗಿಸುತ್ತವೆ. ಈ ಸಾಂಪ್ರದಾಯಿಕಾಂಶಗಳನ್ನು ನಮ್ಮ ಜಾತಿ ವ್ಯವಸ್ಥೆ, ಅದರ ವಕ್ತಾರ ರೂಪವಾದ ಮಠ-ಮಾನ್ಯಗಳು ಹೆಚ್ಚಿಟ್ಟು ಗಟ್ಟಿಗೊಳ್ಳುತ್ತಾ ಸಾಗುತ್ತವೆ. ಅದರ ಕಾರಣದಿಂದಾಗಿಯೇ ವಿಶಾಲವಾದ ಮಾನವತೆಯ ಆಧಾರ ಮೇಲೆ ವಿಶ್ವಕುಟುಂಬಿಯಾಗಬೇಕಾಗಿರುವ ಮನುಷ್ಯ ತನ್ನ ಜಾತಿ ಮತದ ಸೀಮಿತ ವೃತ್ತದಲ್ಲಿ ಬಿದ್ದು ಒದ್ದಾಡುತ್ತಾಂಡರೆ, ಅದೇ ಸತ್ತ್ವವೆಂಬ ಅಲ್ಪಜ್ಞಾನದಿಂದ ಪರ ಮತ, ಪರಜನಾಂಗ- ವರ್ಣಗಳನ್ನು ದ್ವೇಷಿಸುವ ಹಂತಕ್ಕೆ ತಲುಪಿದೆ. ಇದನ್ನು ಕುವೆಂಪು ಅವರು 'ಮತಮೌಢ್ಯ' ವೆಂದು ಕರೆದು ಗುರುತಿಸುತ್ತಾರೆ.

ನಾವು ವರ್ತಮಾನದಲ್ಲಿ ಬದುಕಿ ಭವಿಷ್ಯವನ್ನು ಸಶಕ್ತವಾಗಿ ರೂಪಿಸುವವರು ಸದಾ ಶೋಧಿಸುವ ಎಚ್ಚರಿಕೆಯಲ್ಲಿರಬೇಕು. ನಮ್ಮ ಹಳೆಯ ಬದುಕಿನಲ್ಲಿರುವುದೆಲ್ಲಾ ಒಳಿತಲ್ಲ, ಅಲ್ಲಿ ಅನುಕರಣೆಗೆ ಅಯೋಗ್ಯವಾದುದು ಇದೆಯೆಂಬ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಈ ವಿವೇಚನೆಯಿಂದ ನಮ್ಮ ಪರಂಪರೆಯನ್ನು ಹೀರಿ ಜೊಳ್ಳನ್ನು ನಿರಾಕರಿಸಬೇಕು.

ಶಿಕಾಕು

ಮಾತೇ ಮತ್ತು

- ★ ಸುಳ್ಳುಗಾರ ಎಷ್ಟೇ ಮೇಲೇರಲಿ, ಸತ್ಯ ಅವನ ಮೇಲೇರುತ್ತದೆ. -ಲಿಬಿಯನ್ ಗಾದೆ
- ★ ಸುಳ್ಳಿಗೆ ಒಂದು ಕಾಲಾದರೆ, ಸತ್ಯಕ್ಕೆ ಎರಡು ಕಾಲು. -ಬ್ರಿಟಿಷ್ ಗಾದೆ
- ★ ಸತ್ಯ ಬಾಗಬಹುದು; ಮುರಿಯಲಾರದು. -ಇಟಲಿ ಗಾದೆ
- ★ ಹೆಚ್ಚು ಹೆಚ್ಚು ಅಂಶಗಳ ಬಗ್ಗೆ ನಾಚಿಕೆ ಉಂಟಾದಂತೆಲ್ಲ ಹೆಚ್ಚು ಹೆಚ್ಚು ಸಭ್ಯರಾಗುತ್ತೇವೆ. -ಚಾರ್ಲ್ಸ್ ಬರ್ನಾಡ್ ಷಾ
- ★ ಇತರರ ಸಮಸ್ಯೆಗಳನ್ನು ನಿಮ್ಮವಾಗಿ ಮಾಡಿಕೊಳ್ಳಬೇಡಿ. ಅದರಿಂದ ಅವುಗಳ ಪರಿಹಾರ ಎರಡರಷ್ಟು ಕಷ್ಟವಾಗುತ್ತದೆ. -ಲಿಯೋ ಬುಸ್ಸಾಗ್ಲಿಯಾ
- ★ ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ? ಮೋಡ ಕಟ್ಟಿತು ಹೇಗೆ? -ಜಿ.ಎಸ್. ಶಿವರುದ್ರಪ್ಪ
- ★ ಬ್ರಾಹ್ಮಣನಿಗೆ ವಂಶಪಾರಂಪರ್ಯವಾಗಿ ಓದುವತ್ತ ಒಲವು ಹೊಲೆಯನಿಗಿಂತ ಅಧಿಕವಾಗಿರುತ್ತದೆ. ಬ್ರಾಹ್ಮಣನ ವಿದ್ಯಾಭ್ಯಾಸಕ್ಕಾಗಿ ಹಣ ವ್ಯಯಿಸಬೇಡಿ. ಹೊಲೆಯನ ವಿದ್ಯಾಭ್ಯಾಸಕ್ಕೆ ಹಣವನ್ನು ಬಳಸಿ. ಬ್ರಾಹ್ಮಣ ಹುಟ್ಟಿನಿಂದಲೇ ಜಾಣನಾದುದರಿಂದ ಹೇಗಾದರೂ ವಿದ್ಯೆಯನ್ನು ಗಳಿಸಿಯೇ ಗಳಿಸುತ್ತಾನೆ. -ಸ್ವಾಮಿ ವಿವೇಕಾನಂದ
- ★ ಸಮಾಜದ ಹಿರಿಮೆಗೆ ಸಂಸ್ಕೃತಿಯೇ ಮೂಲ. ಮಾನಸಿಕ ಮತ್ತು ಬೌದ್ಧಿಕ ಕೃಷಿಯಿಂದ ಸಂಸ್ಕೃತಿ ವಿಕಾಸಗೊಳ್ಳುತ್ತದೆ. ಇಂಥ ಕೃಷಿ ಕಾರ್ಯಕ್ಕೆ ವಿರಾಮ ಬೇಕು. -ಬಿ.ಆರ್.ಅಂಬೇಡ್ಕರ್
- ★ ಸಲಹೆ ಕೊಡುವುದಕ್ಕಿಂತ ಸಲಹೆ ಪಡೆಯುವುದೇ ಅನೇಕ ವೇಳೆ ಒಳ್ಳೆಯದು. -ಫಾಮಸ್ ಕೆಂಪಿಸ್
- ★ ಕಲಾವಿದರ ಜೀವನ ಉಸುಗಿನಲ್ಲಿ ಬಂಡಿ ಎಳೆದಂಗೆ. -ಸುಭದ್ರಮ್ಮ ಮನ್ಸೂರು
- ★ ಬದುಕುತ್ತಿರುವವರು ಯಾರೂ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. -ಪಿ.ಲಂಕೇಶ್
- ★ ಸಾವನ್ನಂತೂ ತಪ್ಪಿಸಿಕೊಳ್ಳಲಾಗದು: ಅದರ ಭಯವನ್ನಾದರೂ ತಪ್ಪಿಸಿಕೊಳ್ಳಬಾರದೇ? -ಎಪಿಕ್ಟಟಸ್
- ★ ಸತ್ಯಾರ್ಯದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿದರೆ ಸಾವಿನ ನೋವು, ಭಯ ಕಡಿಮೆಯಾಗುತ್ತದೆ. -ಫ್ರಾನ್ಸಿಸ್ ಬೇಕನ್
- ★ ಬಿಸಿಲಿರುವುದೂ, ಮೋಡವಿರುವುದೂ ಸೃಷ್ಟಿಯ ವಿಕಾಸಕ್ಕೆ ಎಷ್ಟು ಅವಶ್ಯಕವೋ, ಕವಿ ಇರುವುದು ಅಷ್ಟೇ ಅವಶ್ಯಕ. -ಕುವೆಂಪು
- ★ ಸಾಹಿತ್ಯ, ನಾಟಕ, ಸಂಗೀತ- ಭೂಮಿಯನ್ನು ಸ್ವರ್ಗವನ್ನಾಗಿ ಮಾಡುವ 'ಸರಕು'. -ಜಿ.ಪಿ.ರಾಜರತ್ನಂ